

ಹೊಸ ಪಠ್ಯಕ್ರಮ (೨೦೦೫-೦೬ ಮತ್ತು ೨೦೦೬-೦೭ ಶೈಕ್ಷಣಿಕ ವರ್ಷದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ)
New Scheme (For Students studied during the Years 2005-06 & 2006-07)

Code No. **30-NS**

Total No. of Questions : 21]

[Total No. of Printed Pages : 16

March / April, 2007
ACCOUNTANCY

(Kannada and English Versions)

(**New Syllabus**)

Time : 3 Hours]

[Max. Marks : 90

(Kannada Version)

ಭಾಗ - A

ಈ ಕೆಳಗಿನವುಗಳಲ್ಲಿ ಯಾವುದಾದರೂ ಎಂಟು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು:

8 × 2 = 16

1. ಏಕ ನಮೂದು ಪದ್ಧತಿಯ ಎರಡು ದೋಷಗಳನ್ನು ತಿಳಿಸಿ.
2. ಪಾಲುಗಾರಿಕೆ ಸಂಸ್ಥೆಯಲ್ಲಿರುವ ಎರಡು ಬಂಡವಾಳ ಖಾತೆಗಳನ್ನು ನಿರ್ವಹಿಸುವ ಪದ್ಧತಿಗಳನ್ನು ಬರೆಯಿರಿ.
3. ಹೊಸ ಪಾಲುಗಾರನ ನೇಮಕಾತಿ ಸಮಯದಲ್ಲಿ ಪುನರ್‌ಮೌಲ್ಯ ಖಾತೆಯನ್ನು ಹೇಗೆ ಕೊನೆಗೊಳಿಸುವಿರಿ ?
4. ಸಾರ್ವಜನಿಕ ಕಂಪನಿ ವಿತರಿಸಬಹುದಾದ ಶೇರುಗಳ ವಿಧಗಳನ್ನು ತಿಳಿಸಿ.
5. ಪಾಲುಗಾರಿಕೆ ಸಂಸ್ಥೆಯು ವಿಸರ್ಜನೆಗೊಳ್ಳುವಾಗ ಪಾಲುಗಾರನು ಆಸ್ತಿಯನ್ನು ತೆಗೆದುಕೊಳ್ಳುವ ಕುರಿತು ರೋಜು ದಾಖಲೆ ನೀಡಿ.
6. ಈ ಕೆಳಗಿನವುಗಳನ್ನು ಕಂಪನಿಯ ಅಥಾವೆ ಪತ್ರಿಕೆಯಲ್ಲಿ ಯಾವ ತಲೆ ಬರಹದ ಕೆಳಗೆ ತೋರಿಸುವಿರಿ ?
 - a) ಶೇರುಗಳ ಮೇಲ್ಕೊಡುಗೆ (ಪ್ರೀಮಿಯಂ)
 - b) ಶೇರು ಹಂಚಿಕೆಯ ಮೇಲಿನ ಸೋಡಿ
7. ಸವಕಳಿ ಎಂದರೇನು ?
8. ವ್ಯಾಪಾರೇತರ ಸಂಸ್ಥೆಗಳು ಎಂದರೇನು ?
9. ಗಣಕೀಕೃತ ಲೆಕ್ಕ ಮಾಡುವಿಕೆಯಲ್ಲಿನ ಎರಡು ಅನಾನುಕೂಲತೆಗಳನ್ನು ತಿಳಿಸಿ.
10. ಗಣಕೀಕೃತ ಲೆಕ್ಕ ಮಾಡುವಿಕೆ ಎಂದರೇನು ?

[Turn over

ಭಾಗ - B

ಈ ಕೆಳಗಿನವುಗಳಲ್ಲಿ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಆರು ಅಂಕಗಳು:

3 × 6 = 18

11. ಗಣೇಶನ ಸ್ವಂತ ವೆಚ್ಚ ಈ ಕೆಳಗಿನಂತಿದೆ :

ದಿನಾಂಕ 28. 02. 2006 ರೂ. 1,000

” 01. 07. 2006 ರೂ. 3,000

” 31. 08. 2006 ರೂ. 2,000

” 01. 10. 2006 ರೂ. 4,000

ದಿನಾಂಕ 31. 12. 2006 ಕ್ಕೆ ಗುಣಲಬ್ಧ ಪದ್ಧತಿಯ ಪ್ರಕಾರ ಸ್ವಂತ ವೆಚ್ಚದ ಮೇಲೆ ಬಡ್ಡಿ ಶೇ. 12 ರಂತೆ ಕಂಡುಹಿಡಿಯಿರಿ.

12. A, B ಮತ್ತು C ಪಾಲುದಾರರಾಗಿದ್ದು $\frac{1}{2}$, $\frac{1}{3}$ ಮತ್ತು $\frac{1}{6}$ ರ ಪ್ರಮಾಣದಲ್ಲಿ ಲಾಭ-ನಷ್ಟಗಳನ್ನು ಹಂಚಿಕೊಳ್ಳುವರು. A ಪಾಲುದಾರಿಕೆ ಸಂಸ್ಥೆಯಿಂದ ನಿವೃತ್ತಿಯಾದನು. B ಮತ್ತು C ಸಮಾನ ಪಾಲುದಾರರಾಗಿ ಮುಂದುವರಿಯುತ್ತಾರೆ.

B ಮತ್ತು C ಗಳಿಗೆ ಪ್ರಮಾಣವನ್ನು ಕಂಡುಹಿಡಿಯಿರಿ.

13. ಅಶೋಕ, ಬಾಲು ಮತ್ತು ಚಂದ್ರ 2 : 2 : 1 ರ ಪ್ರಮಾಣದಲ್ಲಿ ಲಾಭ ಹಂಚಿಕೊಳ್ಳುವ ಒಪ್ಪಿಗೆಯೊಂದಿಗೆ ಪಾಲುದಾರರಾಗಿದ್ದಾರೆ. ದಿನಾಂಕ 1. 1. 2005 ರಂದು ಅವರ ಬಂಡವಾಳ ಖಾತೆಗಳ ಶಿಲ್ಕು ಕ್ರಮವಾಗಿ ಇಂತಿದೆ. ರೂ. 50,000, ರೂ. 30,000 ಮತ್ತು ರೂ. 25,000.

ದಿನಾಂಕ 1. 7. 2005 ರಂದು ಅಶೋಕ ನಿಧನ ಹೊಂದಿದನು. ಪಾಲುದಾರಿಕೆಯ ಒಪ್ಪಂದ ಈ ಕೆಳಗಿನ ಅಂಶಗಳನ್ನೊಳಗೊಂಡಿದೆ :

a) ಅಶೋಕನಿಗೆ ಮಾಸಿಕ ರೂ. 400 ಸಂಬಳ.

b) ಪಾಲುದಾರರ ಬಂಡವಾಳದ ಮೇಲಿನ ಬಡ್ಡಿ ವಾರ್ಷಿಕ ಶೇ. 10.

c) ಮೃತ ಪಾಲುದಾರನ ವಾರಸುದಾರರು ಕೀರ್ತಿಮೌಲ್ಯ, ಲಾಭ ಮತ್ತು ಕೂಡಿಟ್ಟ ನಿಧಿಯ ಪಾಲು ಪಡೆಯಬಹುದು.

ಸಂಸ್ಥೆಯ ಕೀರ್ತಿಮೌಲ್ಯ ರೂ. 25,000.

ಸಂಸ್ಥೆಯ ಲಾಭ ರೂ. 7,000.

ಸಂಸ್ಥೆಯು ಕೂಡಿಟ್ಟ ನಿಧಿ ರೂ. 15,000.

ಅಶೋಕನ ಬಂಡವಾಳ ಖಾತೆಯನ್ನು ತಯಾರಿಸಿ.

14. ABC ಕಂಪನಿ ನಿಯಮಿತ ರೂ. 10 ಮೌಲ್ಯದ 700 ಶೇರುಗಳನ್ನು, ಅವುಗಳ ಮೇಲೆ ಪ್ರತಿ ಶೇರಿಗೆ ರೂ. 2 ರಂತೆ ಮೊದಲನೆಯ ಮತ್ತು ರೂ. 3 ರಂತೆ ಅಂತಿಮ ಕರೆಯ ಹಣ ಪಾವತಿಯಾಗದಿದ್ದಕ್ಕೆ ಮುಟ್ಟುಗೋಲು ಹಾಕಿದರು. ನಂತರ ಆ ಶೇರುಗಳನ್ನು ಪ್ರತಿ ಶೇರಿಗೆ ರೂ. 8 ರಂತೆ ಮರು-ಬಿಡುಗಡೆ ಮಾಡಿದರು.

ಅವಶ್ಯವಿರುವ ರೋಜು ದಾಖಲೆಗಳನ್ನು ನೀಡಿ.

15. ಗಣಕೀಕೃತ ಲೆಕ್ಕ ಮಾಡುವಿಕೆಯ ಲಕ್ಷಣಗಳನ್ನು ತಿಳಿಸಿ.

ಭಾಗ - C

ಕೆಳಗಿನವುಗಳಲ್ಲಿ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಹದಿನಾಲ್ಕು ಅಂಕಗಳು :

$$4 \times 14 = 56$$

16. ಕೃಷ್ಣರವರು ತಮ್ಮ ಸಂಸ್ಥೆಯ ಲೆಕ್ಕ ಪತ್ರಗಳನ್ನು ಏಕ ನಮೂದು ಪದ್ಧತಿಯಲ್ಲಿ ಇಟ್ಟಿರುತ್ತಾರೆ. ಈ ಕೆಳಗಿನ ಮಾಹಿತಿ ಲಭ್ಯವಿರುತ್ತದೆ :

ವಿವರಗಳು	1. 1. 2006	31. 12. 2006
	ರೂ.	ರೂ.
ಕೈಯಲ್ಲಿ ನಗದು	2,000	3,000
ಬ್ಯಾಂಕಿನಲ್ಲಿ ನಗದು	4,000	6,000
ಸರಕು	15,000	20,000
ಋಣಿಗಳು	18,000	21,500
ಬರತಕ್ಕ ಹುಂಡಿಗಳು	5,000	15,000
ಕೊಡತಕ್ಕ ಹುಂಡಿಗಳು	8,000	10,000
ಧನಿಗಳು	12,000	8,000
ಯಂತ್ರೋಪಕರಣ	25,000	25,000
ಕಟ್ಟಡ	30,000	30,000
ಪೀಠೋಪಕರಣ	10,000	10,000
ಮೋಟಾರು ವಾಹನ (1. 7. 2006)	—	15,000

ವರ್ಷದಲ್ಲಿ ಕೃಷ್ಣರವರು ಸ್ವಂತ ವೆಚ್ಚಕ್ಕೆ ರೂ. 7,000 ತೆಗೆದುಕೊಂಡಿದ್ದು, ದಿನಾಂಕ 30. 6. 2006 ರಂದು ರೂ. 9,000 ಗಳನ್ನು ಹೆಚ್ಚುವರಿ ಬಂಡವಾಳವಾಗಿ ತಂದಿರುತ್ತಾರೆ.

ಹೊಂದಾಣಿಕೆಗಳು :

- ಯಂತ್ರೋಪಕರಣ, ಪೀಠೋಪಕರಣ ಮತ್ತು ಮೋಟಾರು ವಾಹನದ ಮೇಲೆ ವಾರ್ಷಿಕ ಶೇ. 10 ರಂತೆ ಸವಕಳಿ ತೆಗೆಯಿರಿ.
- ಕಟ್ಟಡದ ಬೆಲೆಯು ಶೇ. 5 ರಷ್ಟು ಹೆಚ್ಚಾಗಿದೆ.
- ಬಂಡವಾಳದ ಮೇಲಿನ ಬಡ್ಡಿ ವಾರ್ಷಿಕ ಶೇಕಡಾ 6.
- ರೂ. 1,500 ಕರಡು ಸಾಲವನ್ನು ತೆಗೆಯಿರಿ ಮತ್ತು ಶೇ. 5 ರಂತೆ ಸಂಶಯಾಸ್ಪದ ಮೀಸಲು ತೆಗೆಯಿರಿ.
- ಮುಂಗಡ ಬಾಡಿಗೆ ರೂ. 800.

ತಯಾರಿಸಿ :

- ಲಾಭ-ನಷ್ಟ ಪಟ್ಟಿ
- ಪುನರ್ವಿಮರ್ಶಿತ ಸ್ಥಿತಿ ಪತ್ರಿಕೆ

[Turn over

17. ರವಿ ಮತ್ತು ಸೂರಿ ಪಾಲುದಾರರಾಗಿದ್ದು ತಮ್ಮ ಲಾಭ-ನಷ್ಟವನ್ನು 3 : 2 ರ ಪ್ರಮಾಣದಲ್ಲಿ ಹಂಚಿ ಕೊಳ್ಳುವರು. ದಿನಾಂಕ 31. 12. 2006 ರಂದು ಅವರ ಅಥಾವೆ ಪತ್ರಿಕೆ ಈ ಕೆಳಗಿನಂತಿದೆ.

ದಿನಾಂಕ 31. 12. 2006 ರ ಅಥಾವೆ ಪತ್ರಿಕೆ

ಹೆಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಧನಗಳು	50,000	ನಗದು	10,000
ಕೊಡತಕ್ಕ ಪುಂಡಿ	25,000	ಸರಕು	40,000
ಬಂಡವಾಳ :		ಬರತಕ್ಕ ಪುಂಡಿ	10,000
ರವಿ 50,000		ಋಣಿಗಳು 41,000	
ಸೂರಿ <u>35,000</u>	85,000	- ಮೀಸಲು <u>1,000</u>	40,000
ಲಾಭ-ನಷ್ಟ ಖಾತೆ	10,000	ಪೀಠೋಪಕರಣ	15,000
ಮೀಸಲು ನಿಧಿ	25,000	ಕಟ್ಟಡಗಳು	40,000
		ಯಂತ್ರಗಳು	40,000
	1,95,000		1,95,000

ವರುಣ $\frac{1}{5}$ ರ ಭಾಗ ಲಾಭಕ್ಕೆ ದಿನಾಂಕ 1. 1. 2007 ರಂದು ಈ ಕೆಳಗಿನ ಕರಾರುಗಳ ಮೇಲೆ ಪಾಲುದಾರಿಕೆಗೆ ಪ್ರವೇಶ ನೀಡಲಾಯಿತು.

- ಕೀರ್ತಿಮೌಲ್ಯಕ್ಕಾಗಿ ರೂ. 15,000 ಮತ್ತು ಬಂಡವಾಳಕ್ಕಾಗಿ ರೂ. 30,000 ತರಬೇಕು.
- ಅರ್ಧದಷ್ಟು ಕೀರ್ತಿಮೌಲ್ಯವನ್ನು ಹಳೆಯ ಪಾಲುದಾರರು ಹಿಂದಕ್ಕೆ ಪಡೆಯುತ್ತಾರೆ.
- ಕಟ್ಟಡಗಳಿಗೆ ರೂ. 55,000 ಎಂದು ಬೆಲೆ ನಿರ್ಧರಿಸಿದೆ.
- ಸಾಲಗಾರರ ಮೇಲೆ ಶೇ. 10 ರಷ್ಟು ಸಂಶಯಾಸ್ಪದ ಸಾಲಕ್ಕಾಗಿ ಮೀಸಲಿಡಿ.
- ಪೀಠೋಪಕರಣ ಮತ್ತು ಯಂತ್ರಗಳ ಮೇಲೆ ಶೇ. 10 ರಷ್ಟು ಸವಕಳಿ ತೆಗೆಯಿರಿ.
- ಕೊಡತಕ್ಕ ಕಾನೂನು ವೆಚ್ಚದ ಬಾಕಿ ರೂ. 2,000.

ತಯಾರಿಸಿ :

- ಲಾಭ-ನಷ್ಟದ ಹೊಂದಾಣಿಕೆ ಖಾತೆ
- ಪಾಲುದಾರರ ಬಂಡವಾಳ ಖಾತೆಗಳು
- ಹೊಸ ಅಥಾವೆ ಪತ್ರಿಕೆ

18. A, B ಮತ್ತು C ಪಾಲುದಾರರಾಗಿದ್ದು ಲಾಭ-ನಷ್ಟವನ್ನು $\frac{1}{2}$, $\frac{1}{3}$ ಮತ್ತು $\frac{1}{6}$ ರ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದು ಅವರ ಅಥಾವೆ ಪತ್ರಿಕೆ ದಿನಾಂಕ 31. 12. 2005 ರಂದು ಈ ಕೆಳಗಿನಂತೆ ಇದೆ.

ದಿನಾಂಕ 31. 12. 2005 ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಧನಗಳು	12,000	ನಗದು	11,000
ಕೊಡತಕ್ಕ ಹುಂಡಿಗಳು	5,000	ಬರತಕ್ಕ ಹುಂಡಿಗಳು	8,000
A ಸಾಲದ ಖಾತೆ	8,000	- ಮೀಸಲು	<u>400</u>
ಬಂಡವಾಳಗಳು :		ಸರಕು	12,400
A 20,000		ಪೀಠೋಪಕರಣ	5,000
B 15,000		ವಾಹನಗಳು	15,000
C <u>10,000</u>	45,000	ಕಟ್ಟಡಗಳು	25,000
ಸಂಚಿತ ನಿಧಿ	6,000		
	76,000		76,000

ಮೇಲಿನ ದಿನಾಂಕದಂದು ಅವರು ಸಂಸ್ಥೆಯನ್ನು ವಿಸರ್ಜಿಸಿದರು.

ಹೊಂದಾಣಿಕೆಗಳು :

- ಆಸ್ತಿಗಳನ್ನು ಈ ಕೆಳಗಿನಂತೆ ಮಾರಿದರು :
ಬರತಕ್ಕ ಹುಂಡಿಗಳು ರೂ. 10,800, ಸರಕು ರೂ. 16,000, ಪೀಠೋಪಕರಣ ರೂ. 6,000, ವಾಹನಗಳು ರೂ. 15,000, ಕಟ್ಟಡಗಳು ರೂ. 30,000.
- ವಿಲೇವಾರಿ ವೆಚ್ಚ ರೂ. 600.
- ಧನಗಳಿಗೆ ಮತ್ತು ಕೊಡತಕ್ಕ ಹುಂಡಿಗಳಿಗೆ ಪೂರ್ತಿ ಹಣ ಸಂದಾಯ ಮಾಡಲಾಗಿದೆ.
- ಕೊಡಬೇಕಾದ ಹೊಣೆಗಾರಿಕೆಗಳು ರೂ. 200 ಸಹ ಪಾವತಿಸಲಾಗಿದೆ.

ಅವಶ್ಯಕ ಖಾತೆಗಳನ್ನು ಬರೆಯಿರಿ.

19. ದಿನಾಂಕ 1. 1. 2000 ದಂದು ಒಂದು ಆಸ್ತಿಯನ್ನು ರೂ. 50,000 ಗಳಿಗೆ 5 ವರ್ಷಗಳ ಅವಧಿಗೆ ಗುತ್ತಿಗೆಯಾಗಿ ಖರೀದಿಸಿತು. ಈ ಗುತ್ತಿಗೆ ಪಡೆದ ಆಸ್ತಿಯ ಮೇಲೆ ಶೇ. 5 ಬಡ್ಡಿ ಸಹಿತವಾಗಿ ವರ್ಷಾಶನ ಪದ್ಧತಿಯಲ್ಲಿ ಸವಕಳಿ ತೆಗೆಯಲು ನಿರ್ಧರಿಸಿತು. ವರ್ಷಾಶನ ಕೋಷ್ಟಕದಂತೆ ಪ್ರತಿ ವರ್ಷ ರೂ. 11,548.75 ಸವಕಳಿ ತೆಗೆಯಬೇಕು.

ಗುತ್ತಿಗೆ ಆಸ್ತಿಯ ಖಾತೆ ಹಾಗೂ ಸವಕಳಿ ಖಾತೆಯನ್ನು ಎಲ್ಲಾ ಐದು ವರ್ಷಗಳಿಗೆ ತಯಾರಿಸಿ.

[Turn over

20. ಈ ಕೆಳಗಿನ ಆಯ-ವ್ಯಯ ಖಾತೆ ಮತ್ತು ಅಥಾವೆ ಪತ್ರಿಕೆಯು ಕರ್ನಾಟಕ ಸ್ಪೋರ್ಟ್ಸ್ ಕ್ಲಬ್, ಬೆಂಗಳೂರು ಇವರಿಗೆ ಸಂಬಂಧಪಟ್ಟಿದೆ.

ದಿನಾಂಕ 31. 12. 2005 ರ ಅಥಾವೆ ಪತ್ರಿಕೆ

ಹೊಣೆಗಾರಿಕೆಗಳು	ರೂ.	ಆಸ್ತಿಗಳು	ರೂ.
ಕೊಡತಕ್ಕ ಸಂಬಳ	1,600	ನಗದು	26,200
ಕೊಡತಕ್ಕ ಬಾಡಿಗೆ	400	ವಂತಿಗೆ ಬಾಕಿ	2,400
ಮೊದಲೇ ಪಡೆದ ವಂತಿಗೆ	2,000	ಹೂಡಿಕೆಗಳು	2,600
ಬಂಡವಾಳ ನಿಧಿ	65,400	ಕ್ರೀಡಾ ಸಾಮಗ್ರಿಗಳು	21,800
		ಪೀಠೋಪಕರಣ	16,400
	69,400		69,400

ದಿನಾಂಕ 31. 12. 2006 ರ ಆಯ-ವ್ಯಯ ಖಾತೆ

ಆಯ	ರೂ.	ವ್ಯಯ	ರೂ.
ಗೆ ಆರಂಭದ ಶಿಲ್ಕು	26,200	ಯಿಂದ ಬಾಡಿಗೆ	
" ವಂತಿಗೆಗಳು :		2005	400
2005 -	2,400	2006	<u>4,400</u>
2006 -	45,100	" ಸಂಬಳ	
2007 -	<u>2,100</u>	2005	1,600
" ದೇಣಿಗೆ	16,200	2006	23,200
" ಪ್ರವೇಶ ಶುಲ್ಕ	32,600	2007	<u>1,200</u>
" ಬಡ್ಡಿ	1,400	" ಮುದ್ರಣ	7,600
" ಕ್ರೀಡಾ ಸಾಮಗ್ರಿಗಳ ಮಾರಾಟ (ಮೂಲ ಬೆಲೆ ರೂ. 8,000)	1,000	" ಸಾಮಾನ್ಯ ವೆಚ್ಚ	5,400
		" ಪೀಠೋಪಕರಣ	24,000
		" ಕ್ರೀಡಾ ಸಾಮಗ್ರಿಗಳು	28,800
		" ಅಂತಿಮ ಶಿಲ್ಕು	30,400
	1,27,000		1,27,000

ಹೊಂದಾಣಿಕೆಗಳು :

- a) ವಂತಿಗೆ ರೂ. 2,800 ಬರುವುದಿದೆ.
- b) ಮುದ್ರಣ ರೂ. 500 ಕೊಡುವುದು ಉಳಿದಿದೆ.
- c) ಬಡ್ಡಿ ರೂ. 400 ಬರಬೇಕಾಗಿದೆ.
- d) ಪೀಠೋಪಕರಣ ಮತ್ತು ಕ್ರೀಡಾ ಸಾಮಗ್ರಿಗಳ ಮೇಲೆ ತಲಾ ಶೇ. 10 ಸವಕಳಿ ತೆಗೆಯಿರಿ.
- e) ದೇಣಿಗೆ ಶೇ. 50 ನ್ನು ಬಂಡವಾಳ ನಿಧಿಯಾಗಿಸಿ.

ತಯಾರಿಸಿ :

- i) ಆದಾಯ ಮತ್ತು ವೆಚ್ಚ ಖಾತೆ
- ii) ಅಥಾವೆ ಪತ್ರಿಕೆ

21. 'ಬಾಲಾಜಿ ವ್ಯಾಪಾರಿ ಕಂಪನಿ ನಿಯಮಿತ' ಇವರ ತಾಳೆ ಪಟ್ಟಿ ಈ ಕೆಳಗಿನಂತಿದೆ :

ದಿನಾಂಕ 31. 12. 2005 ರ ತಾಳೆ ಪಟ್ಟಿ

ವಿವರಗಳು	ಖರ್ಚು ರೂ.	ಜಮಾ ರೂ.
ಶೇರು ಬಂಡವಾಳ	—	1,25,000
ಕರೆಗಳ ಬಾಕಿ	2,000	—
ಸರಕು (1. 1. 2005)	17,000	—
ಖರೀದಿ ಮತ್ತು ಮಾರಾಟ	52,500	1,04,000
ಸರಕು ವಾಪಸಾತಿ	4,000	2,500
ಸರಕು ಸಾಗಾಣಿಕೆ ವೆಚ್ಚ	3,000	—
ಸಂಬಳ	7,500	—
ನಿರ್ದೇಶಕರ ಶುಲ್ಕ	4,900	—
ಪೂರ್ವಭಾವಿ ವೆಚ್ಚ	6,000	—
ಋಣಿಗಳು ಮತ್ತು ಧನಿಗಳು	12,000	34,000
ಪೀಠೋಪಕರಣ	10,000	—
ಕಟ್ಟಡ	25,000	—
ಕೀರ್ತಿಮೌಲ್ಯ	45,000	—
ಹೂಡಿಕೆಗಳು	17,000	—

Contd....

[Turn over

ವಿವರಗಳು	ಖರ್ಚು ರೂ.	ಜಮಾ ರೂ.
ಬರತಕ್ಕ ಹುಂಡಿ ಮತ್ತು ಕೊಡತಕ್ಕ ಹುಂಡಿ	5,000	10,000
ಬಡ್ಡಿ	—	1,500
ಲಾಭ-ನಷ್ಟ ಖಾತೆ	—	10,000
ಯಂತ್ರಗಳು	40,000	—
ವಾಹನಗಳು	50,000	—
ಮೀಸಲು ನಿಧಿ	—	15,000
ಲಾಭಾಂಶ	3,000	—
ಕರಡು ಸಾಲ	1,600	—
ಬ್ಯಾಂಕಿನಲ್ಲಿ ನಗದು	14,500	—
ವ್ಯಾಪಾರದ ಚಿಹ್ನೆ	25,000	—
10% ಸಾಲ ಪತ್ರಗಳು	—	28,000
ಕೈಯಲ್ಲಿನ ನಗದು	25,000	—
ಬ್ಯಾಂಕ್ ಮೀರೆಳಿತ	—	40,000
	<u>3,70,000</u>	<u>3,70,000</u>

ಹೊಂದಾಣಿಕೆಗಳು :

- ಅಂತಿಮ ಸರಕು ಶಿಲ್ಕು ರೂ. 45,000.
- ಋಣಿಗಳ ಮೇಲೆ ಶೇ. 10 ರಷ್ಟು ಸಂಶಯಾತ್ಮಕ ನಿಧಿಯನ್ನು ಕಾಯ್ದಿರಿಸಿ.
- ಕಟ್ಟಡ ಮತ್ತು ಪೀಠೋಪಕರಣದ ಮೇಲೆ ಶೇ. 10 ರಂತೆ ಸವಕಳಿ ತೆಗೆಯಿರಿ.
- ಮೀಸಲು ನಿಧಿಗೆ ರೂ. 10,000 ವರ್ಗಾಯಿಸಿ.
- ಅರ್ಧದಷ್ಟು ಪೂರ್ವಭಾವಿ ವೆಚ್ಚಗಳನ್ನು ತೆಗೆದುಹಾಕಿ.
- ಸಾಲ ಪತ್ರಗಳ ಮೇಲಿನ ವರ್ಷದ ಬಡ್ಡಿ ಬಾಕಿಯನ್ನು ಒದಗಿಸಿ.

ಅಂತಿಮ ಖಾತೆಗಳನ್ನು ತಯಾರಿಸಿ.

(English Version)**SECTION – A**

Answer any *eight* questions, each carrying *two* marks. $8 \times 2 = 16$

1. What are the two disadvantages of single entry system ?
2. What are the two methods of maintaining capital accounts in partnership business ?
3. How do you close Revaluation account in admission of a partner ?
4. State the different types of shares that can be issued by a public company.
5. Give the journal entry for the asset taken by a partner in dissolution of a firm.
6. Under what headings do you show the following in Company's Balance sheet ?
 - a) Share premium
 - b) Discount on issue of shares.
7. What is Depreciation ?
8. What are non-trading concerns ?
9. State any two limitations of Computerised Accounting.
10. What is Computerised Accounting ?

[Turn over

SECTION – B

Answer any *three* questions, each carrying *six* marks. $3 \times 6 = 18$

11. Ganesh has withdrawn as shown below :

Rs. 1,000 on 28. 02. 2006

Rs. 3,000 on 01. 07. 2006

Rs. 2,000 on 31. 08. 2006

Rs. 4,000 on 01. 10. 2006.

Calculate interest on drawings at 12% p.a. under product method for accounting year ended 31. 12. 2006.

12. A, B and C are partners sharing profits in the ratio of $\frac{1}{2}$, $\frac{1}{3}$ & $\frac{1}{6}$

respectively. A retires from the business. B and C decide to continue as equal partners.

Calculate the gain ratio of B and C.

13. Ashok, Balu and Chandra are partners sharing profit and loss in the ratio of 2 : 2 : 1. Their capitals on 1. 1. 2005 was Rs. 50,000, Rs. 30,000 and Rs. 25,000 respectively.

Ashok died on 1. 7. 2005. Partnership deed provides the following :

a) Salary to Ashok Rs. 400 per month.

b) Interest on Capital at 10% p.a.

c) His share of Goodwill, Profit and Reserve.

Goodwill of the firm valued at Rs. 25,000. Profit of the firm valued at Rs. 7,000. Reserve of the firm valued at Rs. 15,000. Prepare Ashok's Capital a/c.

14. ABC Company Limited forfeited 700 shares of Rs. 10 each for non-payment of 1st call Rs. 2 per share and final call of Rs. 3 per share.

These forfeited shares were reissued as fully paid up at Rs. 8 per share.

Give necessary journal entries.

15. What are the features of Computerised Accounting ?

SECTION – C

Answer any *four* from the following questions, each carrying *fourteen* marks :

4 × 14 = 56

16. Krishna, a retailer kept his books of accounts under single entry system. The following information is available :

Particulars	1. 1. 2006 Rs.	31. 12. 2006 Rs.
Cash in hand	2,000	3,000
Cash at Bank	4,000	6,000
Stock	15,000	20,000
Debtors	18,000	21,500
Bills Receivable	5,000	15,000
Bills Payable	8,000	10,000
Creditors	12,000	8,000
Machinery	25,000	25,000
Building	30,000	30,000
Furniture	10,000	10,000
Motor van (1. 7. 2006)	—	15,000

During the year, he withdrew Rs. 7,000 for his personal use. On 30. 6. 2006 he has introduced Rs. 9,000 as additional capital.

Adjustments :

- a) Depreciate Machinery, Furniture and Motor van by 10% p.a.
- b) Appreciate building by 5%.
- c) Allow interest on capital at 6% p.a.
- d) Write off bad debts Rs. 1,500 and maintain RBD at 5%.
- e) Prepaid Rent Rs. 800.

Prepare :

- i) Statement of Profit or Loss
- ii) Revised Statement of Affairs.

[Turn over

17. Ravi and Suri are partners sharing profit and loss in the ratio of 3 : 2. Their Balance Sheet as on 31. 12. 2006 was as follows :

Balance Sheet as on 31. 12. 2006

Liabilities	Rs.	Assets	Rs.
Creditors	50,000	Cash	10,000
Bills Payable	25,000	Stock	40,000
Capital :		Bills Receivable	10,000
Ravi 50,000		Debtors 41,000	
Suri <u>35,000</u>	85,000	Less : Reserve <u>1,000</u>	40,000
Profit and Loss a/c	10,000	Furniture	15,000
Reserve fund	25,000	Building	40,000
		Plant and Machinery	40,000
	<hr/>		<hr/>
	1,95,000		1,95,000
	<hr/> <hr/>		<hr/> <hr/>

Varun was admitted on 1. 1. 2007 for $\frac{1}{5}$ share on the following terms :

- a) He brings in Rs. 15,000 as goodwill and Rs. 30,000 as capital.
- b) Half of the goodwill is to be withdrawn.
- c) Building is revalued at Rs. 55,000.
- d) Maintain RBD at 10% on debtors.
- e) Depreciate furniture and plant and machinery at 10%.
- f) Outstanding legal expenses Rs. 2,000.

Prepare :

- i) Revaluation account
- ii) Capital accounts and
- iii) New Balance Sheet.

18. Following is the Balance Sheet of A, B and C Ltd. who share profit and loss in proportion of $\frac{1}{2}$, $\frac{1}{3}$ and $\frac{1}{6}$ dissolved on 31. 12. 2005.

Balance Sheet as on 31. 12. 2005

Liabilities	Rs.	Assets	Rs.
Creditors	12,000	Cash	11,000
Bills Payable	5,000	Debtors	8,000
A's Loan a/c	8,000	Less : Reserve	<u>400</u>
Capital :		Stock	12,400
A	20,000	Furniture	5,000
B	15,000	Motor van	15,000
C	<u>10,000</u>	Building	25,000
Reserve	6,000		
	76,000		76,000

Adjustments :

- a) Assets realised as follows :

Debtors Rs. 10,800; Stock Rs. 16,000; Furniture Rs. 6,000;
Motor van Rs. 15,000; Building Rs. 30,000.

- b) Expenses of realisation amounted to Rs. 600.

- c) Creditors and Bills payable were paid in full.

- d) Outstanding Liability of Rs. 200 was also paid.

Prepare necessary Ledger accounts.

19. On 1. 1. 2000 a firm purchased a lease costing Rs. 50,000 for a term of 5 years. It is proposed to depreciate the Lease by Annuity method charging 5% interest. With reference to Annuity Tables show that Rs. 11,548.75 to be depreciated every year.

Show Lease account and Depreciation account for all the five years.

[Turn over

20. Following is the Receipts and Payments a/c and Balance Sheet of Karnataka Sports Club, Bangalore.

Balance Sheet as on 31. 12. 2005

Liabilities	Rs.	Assets	Rs.
Outstanding Salary	1,600	Cash	26,200
Outstanding Rent	400	Outstanding subscription	2,400
Subscription received in advance	2,000	Investment	2,600
Capital fund	65,400	Sports Material	21,800
		Furniture	16,400
	<u>69,400</u>		<u>69,400</u>

**Receipts and Payments A/c
as on 31. 12. 2006**

Receipts	Rs.	Payments	Rs.
To Balance b/d	26,200	By Rent	
,, Subscription		2005	400
2005 - 2,400		2006	<u>4,400</u>
2006 - 45,100		,, Salary	
2007 - <u>2,100</u>	49,600	2005	1,600
,, Donation	16,200	2006	23,200
,, Entrance fee	32,600	2007	<u>1,200</u>
,, Interest	1,400	,, Printing	7,600
,, Sale of sports materials	1,000	,, General Expenses	5,400
(Original cost Rs. 8,000)		,, Furniture	24,000
		,, Sports Material	28,800
		,, Balance c/d	30,400
	<u>1,27,000</u>		<u>1,27,000</u>

Adjustments :

- a) Subscriptions outstanding Rs. 2,800
- b) Printing unpaid Rs. 500
- c) Interest accrued Rs. 400
- d) Depreciate furniture by 10% & sports material by 10%.
- e) Capitalise 50% of Donations.

Prepare :

- i) Income and Expenditure Account
- ii) Balance Sheet.

21. Following is the Trial Balance of Balaji Trading Company Limited.

Trial Balance as on 31.12.2005

Particulars	Debit Rs.	Credit Rs.
Share Capital	—	1,25,000
Calls in arrears	2,000	—
Stock 1. 1. 2005	17,000	—
Purchases and Sales	52,500	1,04,000
Returns	4,000	2,500
Freight	3,000	—
Salary	7,500	—
Director's fees	4,900	—
Preliminary expenses	6,000	—
Debtors and Creditors	12,000	34,000
Furniture	10,000	—
Building	25,000	—
Goodwill	45,000	—
Investment	17,000	—

Contd.

[Turn over

Particulars	Debit Rs.	Credit Rs.
Bills Receivable and Payable	5,000	10,000
Interest	—	1,500
Profit and Loss a/c	—	10,000
Machinery	40,000	—
Vehicles	50,000	—
Reserve Fund	—	15,000
Dividend paid	3,000	—
Bad debts	1,600	—
Cash at Bank	14,500	—
Trade Mark	25,000	—
10% Debentures	—	28,000
Cash in hand	25,000	—
Overdraft	—	40,000
	3,70,000	3,70,000
	3,70,000	3,70,000

Adjustments :

- a) Closing stock valued at Rs. 45,000.
- b) Provide RBD on debtors at 10%.
- c) Depreciate Building & Furniture at 10% each.
- d) Transfer Rs. 10,000 to Reserve fund.
- e) Half of the preliminary expenses be written off.
- f) Provide outstanding debenture interest for full year.

Prepare Final Accounts.

=====